

KIRLOSKAR ELECTRIC COMPANY LTD.,

Sect./70/2022-23 January 27, 2023

To,
The Secretary, **BSE LTD.,**Stock Exchange Towers,
Floor 25, PJ Towers, Dalal Street,
Mumbai – 400 051
Scrip Code 533193; Scrip ID KIRELECT

National Stock Exchange of India Limited

Exchange Plaza, Plot no. C/1, G-Block, Bandra-Kurla Complex, Bandra (E), Mumbai - 400 051 Symbol – KECL; Series – EQ

Dear Sir,

Sub: Newspaper publication of financial results;

Ref: Regulation 47 of the SEBI (LODR) Regulations, 2015;

Please find enclosed a copy of Ind AS compliant unaudited financial results (Standalone and Consolidated) of the company for the quarter and nine months ended December 31, 2022 published in the following newspapers:

- 1. **Economic Times** on January 26, 2023 (all edition having wide circulation).
- 2. **Prajavani** on January 26, 2023.

This is for your information.

Thanking you

Yours faithfully
For Kirloskar Electric Company Limited

MAHABALES Digitally signed by MAHABALESHWAR BHAT Date: 2023.01.27 10:03:00 +05:30'

Mahabaleshwar Bhat

Company Secretary & Compliance Officer

Encl: a/a

Regd. Office: No. 19, 2nd Main Road, Peenya 1st Stage, Phase -1, Peenya, Bengaluru, Karnataka, 560058 T+91 80 2839 7256, F +91 80 2839 6727; Email Id: investors@kirloskarelectric.com Customer care No.: 1800 102 8268, website: www.kirloskarelectric.com CIN: L31100KA1946PLC000415

MREAT DECISION

Order on Realty Portals Listing as Agents Set Aside

MahaRERA, in Oct 2019, asked sites to register as realty agents

Kallach,Babar @timesgroup.com

Minimistry our com

Minimi

KIRLOSKAR ELECTRIC COMPANY LIMITED

REGD OFFICE: No.19, 2" Main Road, Peenya 1" Stage, Phase-1, Peenya, Bengaluru - 560 058.

Phone no: 080-28397256; Fax: 080-28396727; Website: www.kirloskarelectric.com

Email: investors@kirloskarelectric.com; CIN: L31100KA1946PLC000415

Extract of statement of unaudited financial results for the quarter and nine months ended December 31, 2022

Sr.			STAN	DALONE		1	(E. in Laktss)					
No	Particulars	Quarter ended		Nine Months ended	Tear ended	Quarter ended		Nine Months ended	New ended			
		December 21, 2022	Decamber 21, 2021	December 21, 3022	March 31, 2022	December 31, 3022	December 31, 2021	Decamber 31, 3002	March 31, 2022			
		Uraudited	Unaudited	Unaudited	Audited	Unsudied	Unauding	Usaudited	Audited			
۲	Tutal income from operations	11,865	8,260	34,342	44,239	11,886	8,260	34,960	45,389			
2	Net Profit / (Loss) for the period (before Tax, Exceptional and/or Extraordinary items)	336	(1,032)	1,473	5,816	338	(1,087)	2,019	6,739			
1	Net Profit / (Lose) for the period before tax (ofter Exceptional and/or Extraordinary Nervs)	336	(1,032)	1,473	5,816	338	(1,087)	2,019	6,739			
4	Net Profit / (Loss) for the period after tox order Exceptional and/or Extraordinary Rems)	336	(1,032)	1,473	5,816	336	(1,087)	2,019	6,739			
5	Tetal Comprehensive Income for the period (Comprising Profit (Come) for the period (other bis) and Other Comprehensive Income (other bis)	262	(1,031)	1,405	3,325	264	(1,086)	1,951	4,248			
6	Equity Share Capital	8,641	6,641	6,641	6,641	6,641	6,641	6,641	6,641			
7	Reserves (sectaffing revealation reserves as above in the Balance Sheet of previous year)	4	4						200000			
8	Earnings Per Share (EPS) (E.)		10000000	10000		200-025	100000000	100				
	(a) Basic EPS before extra ordinary items (not prevailised)	0.51	(1.55)	2.22	8.76	0.51	(1.64)	3.04	10.15			
	(b) Diluted EPS before estra ordinary items (not annualised)	0.51	(1.55)	2.22	0.76	0.51	(1.64)	3.04	10.15			
	(c) Basic EPS after extra ordinary terms (not annualised)	0.51	(1.55)	2.22	8.76	0.51	(1.64)	3.04	10.15			
	34) Printed EBS offer putty colleges there that instructional	25.53	(1.55)	2.22	8.28	0.51	(1.60)	3.04	40.15			

NOTE:

- NOTE:

 The above unaudited grandslane and coreolidated financial results have been reviewed by the Audit Committee and approved by the Board of Directors at its meeting held on January 25, 2023.

 The standslone and consolidated financial results of the Company for the quarter and nine morths ended December 31, 2022 have been subject to finited review by its Statistory auditors.

 The above is an extract of the detailed format of the unsuctived financial results for the quarter and nine morths ended December 31, 2022 fixed with the Stock Exchanges under Regulation 33 of the SEBI (Listing Obligations and Dischauser Regulations, 2015 as a mended as an amended from time to time. The fail and of Dischauser Regulations and the stock exchange websites (www.beindid.com, www.neindia.com) and also on the Company's website (https://kirloskarelectric.com/investors/investors-information/financial.html).

Place : Bengaluru Date : January 25, 2023

Vijay R Kirloskar Executive Chairman

IF IT'S IMPORTANT, **BLUE DART** IT. **BLUE DART**

BLUE DART'S UNIQUE DIFFERENTIATOR















INDIA'S MOST INNOVATIVE & AWARDED EXPRESS LOGISTICS COMPANY

Statement of Unaudited Standalone and Consolidated Financial Results for the Quarter and Nine Months Ended December 31, 2022

REVENUE





For the Nine Months Ended December 31, 2022

(Cintakhs)

				STAND	ALONE	OCCUPATION OF STREET	140
Sr. No.	Particulars	Quarter Ended 31-12-2022 (Unaudited)	Quarter Ended 30-09-2022 (Unaudited)	Quarter Ended 31-12-2021 (Unaudited)	Nine Months Ended 31-12-2022 (Unaudited)	Nine Months Ended 31-12-2021 (Unaudited)	Year Ended 31-03-2022 (Audited)
1.	Total Revenue from Operations	133,708	132,528	125,475	395,567	324,311	440,902
2	Net Profit for the period (before Tax Exceptional and/or Extraordinary items)	11,394	12,876	16,321	40,428	35,835	53,948
3.	Net Profit for the period before tax (after Exceptional and/or Extraordinary items)	11,894	12.876	16,321	40,428	32,240	50.353
4	Net Profit for the period after tax (after Exceptional and/or Extraordinary items)	8,693	9,201	12.218	29.611	24,103	37,644
5.	Total comprehensive income for the period (Comprising Profit/Loss for the period and Other Comprehensive income/(loss), net of income tax)	7,944	9,201	10,760	28,862	22,645	37,038
6.	Paid-up equity store capital (Face value \$101- per store)	2,373	2,373	2,373	2,372	2,373	2,373
7.	Reserves excluding Revaluation Reserve		2020		re-marks 1		93,112
8.	Earnings per share (of ₹10/- each) (not annualised)	To Done	100000		2000000	0.000	
	I. Basic	36.64	38.78	51.49	124.80	101.58	158.65
1	3 Diluted	36.64	30.70	51.49	124.66	101.50	23 821

23% For the Nine Months Ended December 31, 2022

(7 in takhs)

		CONSOLIDATED							
Sr. No.	Particulars	Quarter Ended 31-12-2022 (Unaudited)	Quarter Ended 30-09-2022 (Unaudited)	Quarter Ended 31-12-2921 (Unaudited)	Nine Months Ended 31-12-2022 (Unaudited)	Nine Months Ended 31-12-2021 (Unaudited)	Year Ended 31-03-2022 (Audited)		
1.	Total Revenue from Operations	133,708	132,528	125,475	395,567	324,458	441,049		
2.	Net Profit for the period (before Tax Exceptional and/or Extraordinary Items)	12,148	13,113	16,538	41.157	36,499	54,824		
1.	Net Profit for the period before tax (after Exceptional and/or Extraordinary items)	12,148	13,113	16,538	41,157	32,904	51,229		
4.	Net Profit for the period after tax (after Exceptional and/or Extraordinary items)	8,066	9,364	12,342	30,109	24,524	30,221		
5.	Total comprehensive income for the period (Comprising Profit/Loss for the period and Other Comprehensive income/(loss), net of income tax)	8,117	9,364	10,884	29,360	23,066	37.471		
6.	Paid-up equity share capital (Face value ₹10/- per share)	2,373	2.373	2,373	2.373	2,373	2.373		
7.	Reserves excluding Revaluation Reserve						84,623		
Đ.	Earnings per share (of ₹10/- each) (not annualised)								
	1. Basic	37.36	39.47	\$2.01	125.89	103.35	151.08		
	2. Diluted	37.36	39,47	52,01	126.89	103.35	161.08		

Notes

- 1. The above is an extract of the detailed format of financial results for the quarter and nine months ended December 31, 2022 filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015 (as amended). The full format of the Financial Results are available on the Scock Exchange
- websites (www.bscindia.com and www.nscindia.com) and on Company's website (www.bluedurt.com).

 2. The above results were reviewed by the Audit Committee and were thereafter approved by the Board at its meeting held on January 25, 2023. There are no qualifications in the limited review report issued for the above period.

For Blue Dart Express Limited

Balfour Manuel

Date : January 25, 2023













ed Office: Blue Dart Centre, Sahar Augr Andheri (East), Mumbai 400 099, Tel: 022-28396444 • Fax: 022-28244131 Consult communications@bluedart.com Website: www.bluedart.com CIN: L61074MH1991PLC061074

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ದುವಗರ ವಿಧಾಗ, ನಂಚಾರ ತಾಖೆ, ಮೊದಲನೇ ಮಹದಿ, ವಾಹನ ನಿರ್ವಾಸ, ಐದಾಸರು ದೃತ್ತ, ರಾಮನಗರ-562159.

62-Ko.m/3286/3287/3288/21-23 Gmot 23.61.2623

ಕೆಯ್ನ್ ಕರ್ನಾರಣದ ಸಂಖ್ಯ/338/,7397/3388/21-13 ರಿಹಾರಕ 13.81.2923

"ಸಂಧಾನ ಪ್ರಕಟಣೆ ಸಂಖ್ಯೆ 14 ಹ 16 ಹಾಗೂ
ಇ-ತಂಡರ್ ಪ್ರಕಟಣೆ ಸಂಖ್ಯೆ 15.2022-23"

ಕರ್ನಾಟಕ ರಾಜ್ಯ ರಸ್ತೆ ಹಾಗೆ ಬೀಡು ರಾಹುಗಳು ವಿಧಾಗ, ಡೊರಲುಗೇ ಮಶಸ್ತಿ,
ರಾಹುನಗರ ಬರ್ ನಿರ್ವಾಣ, ರಾಹುರು ವೃತ್ತ ರಾಹುನಗರ ಇವರು, ರಾಹುನಗರ
ವಿಧಾಗದ ಪ್ರಾಕ್ತಿಯಲ್ಲಿ ಬರುವ ಚಿನ್ನಮ್ಯಾತ, ಕೋಡಲುಲ್ಯ ಆನೇಶ್, ಕೋಡಿತ್ಯಾಕ್ಕೆ,
ತಂಡರು ಹಾಗೂ ಮಾಡು ಬರ್ ನಿರ್ವಾಣಗಳಲ್ಲಿ ಖಾಲಿಯವರು ಮಾಡ್ಕು ಮೇಗೆ
3 ಪರ್ಚಗಳವರೆಗೊರೆಡ ಸ್ಥಳದ ಮಕಾಗೇ 03 ಪರ್ಚಗಳವರೆಗೆ ಮತ್ತು ರಾಹುನಗರ
ವಿಧಾಗದ ಪ್ರಾಕ್ತಿಯಲ್ಲಿ ಬಾಲಿ ಇರುವ ಸೆಕ್ಟರ್ಟ್ಸ್ಟ್ ಫಾಲಿಂ ಫಲಕಗಳ
ಹಾತಿರಲಾತುಗಳಿಗೆ 03 ಪರ್ಷಗಳವರೆಗೆ ಸಂಧಾನದ ಮುಖಾಂತರ
ಪರವಾನಗೊಡರನ್ನು ಅದ್ದು ಮಾಡುವ ಸಲುವಾಗಿ ದಿ 15.02.2023 ರಂದು 15.00
ಗುತಿಗೆ ವಿವಾಗೂರು ಕೇರಿಯಲ್ಲಿ ಅರ್ಜಿಕಾರಯಲ್ಪಡುವಿದ್ದರು ಎರಡು ರಂಥನ್
ಸಭೆಯನ್ನು ನಡೆಸಲುಗುವುದು, ಸಂಧಾನ ಅರ್ಜಗಳನ್ನು ದಿನಾಂಕ, 23.01.2023
೦೦ದ ದಿನಾಂಕ, 14.02.2023 05.00 ಗಂಡೆಗಳವರೆಗೆ ಪಡೆಯುವನೆಯ ಹಾಗೂ
ಯುನೆಗರ ವಿವಾಗದ ಪ್ರಾಕ್ತಿಯಲ್ಲಿ ಬರುವ ಚಪ್ಪತ್ತಿಯ್ಯ, ನಡೆಸಲುವರು, ಜನೆಗಳು ೦೦೮ ದಿನಾಂಗ: 14.02.023ರ 15.00 ಗಂತೆಗಳವರೆಗೆ ಪಡೆಯಬಹುದು ಹಾಗೂ ರಾಯನಗರ ವಿಧಾಗದ ಮ್ಯಾನಿಯ್ಯರ ಬದು ಪರಸ್ಪಷ್ಟನ್ನು ಸೋಲವರು, ತಂಗೇರ್ವ ಹಾನನೆಯ ಹಾಗೂ ತೋರಿತ್ತು ಬಸ್ ಘಟನೆಗೆಯಾಗುವ ಎಂದೇರ್ವ ಹಾನನೆಯ ಹಾಗೂ ತೋರಿತ್ತು ಬಸ್ ಘಟನೆಗೆಯಾಗುವ ಎಂದೇರ್ವ ಮಾರುವ ಮಾಲೆಯಾಗುವ ಎಂದೇ ಬ್ಲಮ್ಮಾರ್ ಮಾರುವ ಮಾಲೆಯಾಗುವ ಮಾರುವ ಮಾರುವ ಮಾಲೆಯಾಗುವ ಮಾರುವ ಮಾರು ಮಾರುವ ಮಾರುವ ಮಾರುವ ಮಾರುವ ಮಾರುವ ಮಾರುವ ಮಾರ

AstraZeneca 🕏 ಆಸ್ವಾಜೆನಕ ಫಾರ್ಮಾ ಇಂಡಿಯಾ ಲಿಮಿಟೆಡ್

CINETICS TRANSPORTED CONTROL C

STATE 14, 1933 of word marrorii Keestinolij divenauosta spatrantein maj erdi Naucopulosias a loomea generie var, es, margi umdamentalium, wed sintensu Kaestinolij divenauosta spatrantein maj erdi Naucopulosias a loomea generie var, es, margi umdamentalium, wed sintensu Kaestinolij (reduce badereri v-amendet dauvet simsjör) sintensu Koestinolij (reduce vederima, sautume (reder sintensity) balaminderun, 1946 (Stadature) dautet Lohdoniosta societies, martinei sintensity s

Together States (Enther States (Enther States) additional Confession States (Enther States) additional Confession States (Enther States) and the States (En

कुणां कार्या व्यवस्थान प्रवासन् कार्याय कार्याय वृद्ध कार्या प्रवासन्य कार्याय क्ष्मित्र कार्याय कार्याय कार्य कार्याय कार्याय प्रवासन्य कार्याय कार्याय विकास कार्याय कार्याय

ಎಲ್ಲಲಾಯಾ. ಯಕರಣದ ಪ್ರಭಯಿಯು ಪ್ರಾಪಾಯವನಾಗಿ ಮತ್ತು ಪಾರರರ್ಜಳವಾಗಿ ಪಡೆಯವೆ ಯ ನಿರ್ದೇಶಕರ ಮಂಡಳಿಯು ಕ್ಷೀ ವಿಜಯಕೃಷ್ಣ ಕಿ.ವಿ. ಪ್ರಕ್ರಿಶರ ಕಂಪನಿ ಸೆಕ್ಷಿಸಿಲ್ಲ ಬೆಗ್ಗ ನಿಂ. ನೀನಿ, ನಮ್ಮತ್ತ ನಂಪನ್ನೆ FC 1178, ಇವರನ್ನು ಅಂಡೆ ಮಿಕೆಯಾಡೆ ಪ್ರಕ್ರಿಯೆಂದು ಆರಂಭು ನೇಮಕ ಮಾಡಿದೆ.

cotton fixed dood.

stemati (iden's ~device" gjeba), shace natud do
domini (iden's ~device" gjeba), shace natud do
doog, kortee, dygo 3x, 3x3 dott opts option of
doog, getterridge, scheming, sigh say go
doog, pedali versaturareaanshibi dorfying serorologic
do spi dentre, dy seroson a gjeter ap eighter see ut

nh erts umme deded oderer n-dere Seedon namoskoodde neeroning se

Schrifferungen.

Schrifferungen im Statischer Schriffe, werscheitsgemitzem fir Perfekter zugerreigemitzem feind giffrei (rAnge) uns gestenden zu gerreigem Statischer Schrifferungen der des giffrei (rAnge) uns gestenden der Schrifferungen gestenden zu g

ಡಿವೈಎಸ್ಪಿ/ಎಸಿಪಿ, ಇನ್ಸ್ಟ್ಕ್ವರ್ ವರ್ಗಾವಣೆ

ಬೆಂಗಳೂರು: ರಾಜ್ಯದ 23 ಡಿವೈಎಸ್ರಿ/ ಎಸಿಪಿ ಹಾಗೂ 103 ಇನ್ ಸೆಕ್ಟರ್ಗ ಳನ್ನು ವರ್ಗಾಪಣೆ ಮಾಡಿ ಪೊಲೀಸ್ ್ನಿ ಸ್ವಾಂದಿ ಮಂಡಳಿ ಬುಧವಾರ ಅದೇಶ ಕೊರಡಿಸಿದೆ.

ಯಲ್ಲಿ ವರ್ಗಾವಣೆಯಾದ ಡಿವೈಎಸ್ಸಿ/ ಎಸಿಪಿ: ಆ. ಮಹದೇವ್; ಕೆ.ಪೆ. ಹಳ್ಳಿ ಉಪವಿಧಾಗ, ಎಂ.ಬಿ. ಪ್ರಶ್ನಿ: ಸಂಚಾರ ಉ. ಉಪ ವಿಧಾಗ, ಟ.ಆರ್. ಪುಟ್ರಸ್ಥಾ ಮಿಗೌಡ: ಸಿಸಿದಿ, ಎರ್.ಟಿ. ಕ್ರೀನಿವಾಸ್ ರೆಡ್ಟಿ ಎಚ್ಎಸ್ಆರ್ ಲೇಡಿಟ್ ಉಪ ವರ್ಧವಣೆಯಾದ ಇನ್ಸ್ ಕೃರ್ಣವು:

ಕೆ. ಪ್ರಕಾಂತ್; ತಲಘಟ್ಟವುರ ಸಂಚಾರ ರಾಣೆ, ಎಚ್ಎಂ. ರಂಗಸ್ವಾಮಿ; ರಾಮಮೂರ್ತಿನಗರ ರಾಣೆ, ೩೩.

ಆನಂದ್ ನಾಯಕ; ಜಾಲಹಳ್ಳಿ ಸಂಚಾರ ಕಾಣಿ, ಆರ್.ವಿ. ಮಂಬುನಾಥ್; ಕುಮಾರಸ್ವಾಮಿ ಲೇಟಿಕ್ ಸಂಚಾರ ಕಾಣಿ, ಧರ್ಮೇಗೌಡ; ದೇವನಹಳ್ಳಿ ಕಾಣಿ, ಮನೋಚ್ ಎಟ್.ಎಚ್; ರಾಣೆ, ಮನೋಡ್ ಎಚ್.ಎಚ್, ಮಾಜ್ರಾವರಾಯವುರ ಸಂಚಾರ ರಾಣೆ, ವಿ.ಮರೀನ್, ಆಗ್ನೇಯ ವಿಭಾಸವ ಪ್ರೂಟರ್ ಫ್ರಿಂ ಠಾಣೆ, ರಾಜ್ಯವರಾದ ಪತ್ರಾಪ್ರರ: ಪ್ರಿಟ್ ಸೀರ್ ಸಂಚಾರ ರಾಣೆ, ಕೆ.ಮನ್ನುಟ್ಟು ಬ್ರಾವರ ರಸ್ತೆ ಠಾಣೆ, ವಿ.ವಿನ್, ಸಂದೀಪ್ ಬರ್ಮನ್, ಗಿರಿಪಗರ ರಾಣೆ, ವಿನೋರ್ ಭಟ್ಟ್ ಹಾಮುರಾಣಗರ ರಾಣೆ, ಆರ್. ಮರುವರ್ಶನ ಪ್ರೂಟ ವಿನೋರ್ ಭಟ್ಟ್ ಹಾಮುರಾಣಗರ ವಿಶ್ವ ವಿಭಾಗದ ಸೈಬರ್ ಕ್ರಂ ಠಾಣೆ, ಎಸ್. ಮರುವರ್ಣನ್ ಪ್ರಕ್ಷ ಮರುವರ್ಣನ್ ಪ್ರಕ್ಷಿಯ ಪ್ರಕ್ಷೆ ಮರುವರ್ಣನ್ ಪ್ರಕ್ಷ ಮರುವರ್ಣನ್ ಪ್ರಕ್ಷಿಯ ಪ್ರಕ್ಷೆ ಮರುವರ್ಣನ್ ಪ್ರಕ್ಷ ಮರುವರ್ಣನ್ ಪ್ರಕ್ಷಿಯ ಪ್ರಕ್ಷೆ ಮರುವರ್ಣನ್ ಪ್ರಕ್ಷಕ್ಕೆ ಮರುವರ್ಣನ್ ಪ್ರಕ್ಷೆಯ ಪ್ರಕ್ಷಕ್ಕೆಯ ಪ್ರಕ್ಷೆಯ ಪ್ರಕ್ತೆಯ ಪ್ರಕ್ಷೆಯ ಪ್ರಕ್ ಮಂಬುಗಾರ್: ಎಚ್ಎಎಲ್ ಠಾಣೆ. ಕೆಎಚ್.ಮಕೇಂದ್ರಕ್ರಮಾರ್: ವೈಟ್ ಫೀಲ್ಡ್ ಠಾಣೆ, ಎಟ್.ಎಸ್.ತೀಶವ ಮೂರ್ತಿ: ಹಳೇ ಎರ್.ಪೊಂಚರ್ಕ

ವರ್ಷದು ರಾಣೆ, ಕಾಂತರಾಮ್: ಕಾಡುಗೋಡಿ ರಾಣೆ, ಪಿಎನ್.ಅನಿಲ್ ಕುಮಾರ್: ಮಾರತ್ರಪಳ್ಳಿ ಠಾಣೆ, ಸಿರವಿಕುಮಾರ್: ಆಯಗೋಡಿರಾಣೆ, ಎಸ್.ವಿಜಯಲಕ್ಷ್ಮಿ ಜಯನಗರ ಎಸ್.ವಿಜಯಲಕ್ಷ್ಮಿ ಜಯನಗರ ರಾಕ, ಎಸ್.ಆರ್.ಮಂಜನಾಧ್: ಕೆ.ಆರ್.ಪುರ ಠಾಕ, ಜಿ.ಎಸ್. ಅನಿಲ್ ಕುಮಾರ್; ವಿವೇಕನಗರ ಠಾಣೆ, ಎಚ್. ಎಸ್.ವಿನಯ್: ಮಡಿವಾಳ ರಾಣೆ. ಎಂ.ಆರ್.ನಟರಾಣಿ; ಕಬ್ಬನ್ನಾರ್ಕ್ ಸಂಚಾರ ರಾಣಿ, ಎಂ. ಪ್ರಕಾಂತ್: ಬೈಯಪ್ರನಹಳ್ಳಿ ಠಾಣಿ, ನಿಂಗನಗೌಡ ಪಾಟೀಲ: ಬ್ಲಾಟರಾಯನಪುರ ಠಾಣೆ, ಬೊನ್.ವೆಂಕಟಾಚಲಪತಿ; ಜೀವನ್ ಭಿಮಾನಗರ ಸಂಚಾರ ಠಾಣೆ, ಎಂ.ಎಸ್.ಮಂಬರ್ಯಾಡ್: AM



ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದಿ 1961 ರ ಕಲಂ 14-A ರ ಅಜಿಯಲ್ಲಿ ಈ ಕೆಳಕಂಡ ಅರ್ಜಿರಾಧರೆ ಪ್ರಮಾಯ ಪಲಯದಿಂದ ಪಗತಿ ಉಪಯೋಗಕ್ಕಾಗಿ ಧೂಲಾಪರೋಗ ಬರರಾವಣೆ ಕೋರಿ ಆರ್ಜಿ ನನ್ನಿಸಿದಕ್ಕಾರೆ, ಭೂಲಾಪರೋಗ ಬರರಾವಣೆ ಕೋರಿ ಆರ್ಜಿ ನನ್ನಿಸಿದಕ್ಕಾರೆ, ಇರುವಾದಯಾಗ ಬರರಾವಣೆಯ ಪ್ರಾವಾನೆಯ ವಿವರಣಕ್ಕೆ ಈ ಕೆಳಕಂಡರತೆ ಇರುತ್ತದೆ. ಸವರಿ ಧೂಲಾಪರೋಗ ಬರರಾವಣೆ ಪ್ರಸ್ತಾಪರೆ ಬಗ್ಗೆ ಯಾವುದೇ ಅಕ್ಷೇಪಣೆಗಳನ್ನು ಈ ಪ್ರಕಟಣೆ ಪ್ರತಿಭಾವರೆ ಬಗ್ಗೆ ಯಾವುದೇ ಅಕ್ಷೇಪಣೆಗಳನ್ನು ಕ್ಷೇಪಣೆಗಳನ್ನು ನಿರ್ಣಕ್ಷಿಸಿದ ನೆಗಳ ಮುಂದು ಕಾಲಾಗಿ ಸೇವಿಕೆಯ ಮುಖ್ಯವಾಗಿ ಅರ್ಜಿಪಣೆಗಳನ್ನು ಸಂಗತಿಸುವ ಮುಖ್ಯವಾಗಿ ಪ್ರಕಟಣೆಗಳನ್ನು ಸಂಗತಿಸುವ ಪ್ರಕಟಣೆಗಳನ್ನು ಸಂಗತಿಸುವ ಕೆಲ್ಲೆಗೆ ಸೆಲ್ಲಿಕೆಯ ತಿಳಿಸಲಾಗಿದೆ. ನಿರ್ಣತ ಹೆಸ್ತರಿಯ ನಂತರ ಜನರುವ ಯಾವುದೇ ಆಕ್ಷಪಣೆಗಳನ್ನು ಪರಗತಿಸುವ ಪ್ರಕಟಣೆಗಳನ್ನು ಸಂಗತಿಸುವ ಕೆಲ್ಲಿಗೆ ಸೆಲ್ಲಿಕೆಯ ತಿಳಿಸಲಾಗಿದೆ.

tie.	edraed deb	muge	dacut	njuhiti Sett	står do.	a-rb	stage therefored 19150 spec therefoled	Santitud Santitud gla ecotoface
L	ಶ್ರೀ ವಿ.ಪಂಕಟಣವಾರೆತ್ತ ಶ್ರೀ ವಿ.ಪರಾಪಾರೆತ್ತ ಶ್ರೀ ವಿ.ಶವರಾಪಾರೆತ್ತ ಶ್ರೀಮತಿ ಎಸ್.ವಿ.ಕೊಲಭ ನಂ.194, 11ನೇ ಮುಖ್ಯರಕ್ಕೆ, ಸಿನೇ ಪಂತ, ಕೋರಮಾಗುಂ ಬೆಂಗಳೂರು-560 034				62/1	03-02		2000
2				500000000000000000000000000000000000000	62/20	01-20		
)		ಕನೇಕರ್	and and	ಕ್ಕಳಿ	62/20	01-18	- ವೃಶಕಾಯ ಪಲಯ	243
					LHI	06-00		

ಕರ್ಯ- ಅರ್ಜದಾರರು ಕ್ರಿಸ್ತಿಕ ಮುಂದಾಗಳನ್ನು ವೃಧಾನಯ ದರಯವಿಂದ ವನಕ ಉಲಯೋಗಕ್ಕಾ ಭುಜಲುಯಿಂಗಗೆ ಬರಲಾವಣೆ ಮಾಡಿ ಮುನ್ನಿ ಸಂಪ್ರುವಿಕುವುದರಿಂದ ನಿರ್ವಹಿಸುವುಕಿನ ರೋಗ್ನೆ ಬೆರೆಯಲ್ಲಿ ನಿವೇತೆಗಳು ಅಭಿಮಾರಕ್ಕೆ ನಿರ್ವಾಶ ಅಭಿವೃದ್ಧಿ ಕಾರ್ಯಾಕರ್ಗಳು ನಡೆಯುವಾಗ ಸ್ಥಳೀಯ ಕೂರಿ ಕಾರ್ಮಿಕರ್ಗೆ ಉದ್ಯೋಗ ದೊರಕುತ್ತದೆ. ವಿಶ್ವಾಸ ಅರವೃದ್ಧಿಯಾದ ಕಾರ್ಯಾಕರ್ ನಿರ್ವಹಿಸುವುದು ಮಾಡುವುದು ಮಾಡುವುದು ಮಾಡುವುದು ಮಾಡುವುದು ಮಾಡುವುದು ಮಾಡುವುದು ಮಾಡುವುದು ಮಾಡುವುದು ಪ್ರಾಥ್ ಅಭಿವಾಗುತ್ತದೆ ಎಂಬ ಸಾರ್ವಜನಕ್ಕೆ ಅಭಿವೃದ್ಧಿ ಮಾಗಗಳು ಮತ್ತು ಉದ್ಘಾವವನಗಳು ಸಾರ್ವಜನಕ್ಕಳು ಉಪಯೋಗಕ್ಕೆ ಅಭ್ಯವಾಗುತ್ತದೆ ಎಂಬ ಸಾರ್ವಜನಕ್ಕೆ ಓಹಾಗಕ್ಕೆ ಅರಂ ಅರಗಿದೆ ಎಂದು ತೆಳಿಸುತ್ತಾ ಪ್ರತಿಕ್ಕೆ ಮುಂದಾಗಳನ್ನು 'ಪ್ರಮಾಯ ಪರಯ' ನಿಂದ ವನಕ್ಕೆ ಜನಾರುವುದು ಪರಯ' ನಿರದ ವನಕ್ಕ ಬರುವುದು ಪರಯ' ನಿರದ ವನಕ್ಕ ಬರುವುದು ಪರಯ' ಮಾಡುವುದು ಪರಯ' ನಿರದ ವನಕ್ಕ ಬರುವುದು ಪರಯ' ಮಾಡುವುದು ಪರಯ' ನಿರದ ವನಕ್ಕ ಬರುವುದು ಪರಯ' ಮತ್ತು ಅಭಿವೃದ್ಧಿ ಸಂಪ್ರವಿಕ್ಕ ಪರ್ಷಕ್ಕೆ ಬರುವುದು ಪರಯ' ಮಾಡುವುದು ಪರಯ' ಮತ್ತು ಅಭಿವೃದ್ಧಿ ಸಂಪ್ರವಿಕ್ಕ ಪರ್ಷಕ್ಕೆ ಬರುವುದು ಪರಯ' ಪರ್ವಹಿಸುವುದು ಪರಿಯ' ಮಾಡುವುದು ಪರಿಯ' ಮಾಡುವುದು ಪರಿಸ್ತಿ ಪ್ರತಿಕ್ಷ ಪರ್ವಹಿಸುವುದು ಪರಿಯೆ ಪ್ರತಿಕ್ಷ ಪ್ರತಿಕ್ಷ ಪರ್ವಹಿಸುವುದು ಪರಿಯೆ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರತಿಕ್ಷ ಪ್ರವರ್ಧ ಪ್ರವರ್ಧ ಪ್ರತಿಕ್ಷ ಪ್ರತಿ

BDA/PRO/CLU/387/2022-23

ಚೀಂಅೕಸ್ ಸರ್ವೀಸಸ್ ಅಮಿಚೆಡ್



dence state of

CIN: L7416/KA2000PLC118395

flantomatic 46/flant der vallag sparer, do.Tr., seber sigarr,
slays neuer seftes dig tertilenen, sloriska – 186 00f. fererké, quide
EMNL: corporatesfallrangiberricase.com
WEBSTE: https://group.tearricase.com/

ಡಿಸೆಂಬರ್ 31, 2022ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು 9 ತಿಂಗಳಗೆ ಅಪರಿಕೋಧಿಕ ಹಣಕಾನು ಫಲತಾಂಶಗಳ ಹೇಳಕೆಯ ಸಾರಂಶ

		٧.	dantesia		
easne	ocusous deduted a detert	dadated sarted p auteri	dadoted a Airtet	m.w.onerg darketsed a Aurhert	
	watdants	-	actidante	estitionital	
mogatisfriesd sug words	1,77,323.88	1,53,219,44	2.0L8Q4.62	576,717.94	
ನರರಿ ಅರರಿಗೆ ಸಿದ್ದಳ ಲಾಫ್ / (ಸಕ್ಷ) (ಶರಿಗೆಗೆ ಮುಗ್ಯ, ಅನಾಮಾನ್ನ ಮತ್ರು/ಅಥವಾ ಅನಾಧಾರಣ ಸಬಂಗಳು)	9,674.09	2,499,56	2,000.00	0.94.77	
ಪನಗಿ ಅವಧಿಗೆ ತೆರಿಗೆಗೆ ನಂತರ ಸಿದ್ದಳ ಲಾಫ / (ಸಜ್ಞ) (ಅಸಾಮಾನ್ಯ ಮತ್ತು/ ಅಥವಾ ಅನಾಭಾರಣ ಸಂವರ್ಗಳ ನಂತರ)	2.004.40	2,491.60	2,003.20	3,024.57	
ಪರರಿ ಅವಧಿಗೆ ಒಬ್ಬ ಸಮಗ್ರವಾದ ಅದಾಯ (ನರರಿ ಅವಧಿಗೆ ಕರಿಗೆ ಕಳೆದ ನಂತರದ ರಾವ್ / (ನತ್ತ) ಸೇರಿದಂತೆ ಮತ್ತು ಇತರೆ ಸಮಗ್ರ ಆರಾಯ (ನರಿಗೆ ಕಳೆಯ))	2,509.96	2,501.77	2,908.38	9,029.95	
ರೇವರ್ಡ್-ಅರ್ ಇತ್ತಜ ಶೇಮ ಬಂಡವಾಕ (ಮುಖ ಬೆರೆ ಹೆರಾ 10 ನೂ.)	1,709.68	1709.68	1704.68	1,709.68	
ಮೀರುಗಳು (ದುರುವೌಲ್ಯವಾಸಕ ಮೀರುಗಳನ್ನು ಇಲ್ಲ)-ಹಿಂದಿರ ರಕ್ತ ವರ್ಷದ ಕ್ಯಾಲೆಸ್ಟ್ ಹೀಸ್ ಪ್ರಕಾರ	66,141,89	63,799,97	67,611.24	63,492,89	
sice debt ried (slow did size to tie.) (mare eliter leolog)					
(a) shee (da.)	15.18	14.57	16,94	17.53	
(೫) ಜೈಬ್ಯೂಲೆಡ್ (ಜಿಎ.)	15.10	14.57	16.94	17.50	

ನೆತ್ತು-ಆರೋಕ್ ಕುಮಾರ್ ನಡುರು ವೈಪಣ್ಣವರ ನರ್ವಚಿತರು Disc 80151814



ಕಾಮಗಾರಿ

ವಿಧಾನಸೌಧದ ಮುಂದೆ ಕೆಂಪೇಗೌಡ ಪ್ರತಿಮೆ ಅನಾವರಣಕ್ಕಾಗಿ ಜಿಲಿಬಿ ಮೂಲಕ ಕೆಲಸ ಪಡೆಯುತ್ತಿದ್ದು, ಗುರುವಾರ ಕಂಡುಬಂದ ದೃಶ್ಯವಿದು ಪ್ರಚಾನಾಣಿ ಚಿತ್ರ: ಎಂ.ಎಸ್.ಮಂಬನಾಫ್

manace dots seems after the 97,80,000/s or of the seems after the 97,80,000/s or of the factor the seems after the seems of the seems o min ngen in TK-RDG-89) siariten, ngen kadan nawa

South South

2.71.17.70.001;2.41.17.10.001;2.41.10.001;2.41.

LONE I OUT HE HE

ಚಿನ್ನಾಭರಣ ಕದ್ದು र्तुं राजार्थि

ಬೆಂಗಳೂರು: ನಗರದ ಹಲವು ಮನೆಗಳಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ರಾಮಮೂರ್ತಿನ-ಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

'ನೇಜಾಳದ ಕರಣ' ಕಡ್ಯಾ, ಕರಣ' ಕಡ್ಡಾ ಹಾಗೂ ಶಂಕರ' ಬಂಧಿತರು. ಇವರಿಂದ ₹ 4.20 ಲಕ್ಷ ಮೌಲ್ಯದ 64 ಗ್ರಾಂ ಚಿನ್ನಾಭರಣ ಹಾಗೂ 1.5 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ' ಎಂದು ಪೊಲೀಸರು afeilleten.

ಅರೋಪಿಗಳು ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಡಲಿವರಿ ಬಾಯ್ ಸೋಗಿನಲ್ಲಿ ಸೋಗಿನಲ್ ಹಲವಾರ ಮಾರ್ಯ ಸೋಗಿನಲ್ಲಿ ಸುತ್ತಾರಿ ಮನೆಗಳನ್ನು ಗುರುತಿಸಿ ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರ-ಗಳನ್ನು ನೇಪಾಳಕ್ಕೆ ಸಾಗಿಸಿ ವಿಲೇವಾರಿ ಮಾಡುತ್ತಿದ್ದರು. ಇತ್ತೀಚೆಗೆ

ನಡೆದಿದ್ದ ಕಳ್ಳತನ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಬಿದ್ದರು' ಎಂದು ತಿಳಿಸಿದರು. ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ: ಬೆಂಗಳೂರು, ಕೋಲಾರ ಸೇರಿದಂತೆ ಹಲವೆಡೆ ಮನೆಗಳಲ್ಲಿ ಕಳ್ಳತನ ಮಾಡಿದ್ದ ಅರೋಪದಡಿ ಘರ್ಯಚ ಅಷ್ಟದ್ ಹಾಗೂ ಪ್ರಸಾದ್ ಎಂಬುವರಕ್ಕು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ.

'goiner' morte ayacr'. ಘಟಾಟ್ ಹಾಗೂ ಪ್ರಸಾರ್ ಹಲವು ವರ್ಷಗಳಿಂದ ಕೃತ್ತ ಎಸಗು-ತ್ತಿದ್ದರು, ಕಾನ ಗ್ರಾಂ ಚಿನ್ನಾಸರಣ ಹಾಗೂ ಕಾರು ಒತ್ತಿ ಮಾಡಲಾಗಿದೆ' ಎಂದು ಪೊಲೀಸರು ಹೇಳಿದರು. 'ಕೋಲಾರದಲ್ಲಿರುವ ಸ್ವಾಯಾ ಧೀಶರ ಮನೆಯೊಂದರಲ್ಲಿ ಆರೋಪಿ

ಗಳು ಕಳ್ಳತನ ಮಾಡಿದ್ದರೆಂಬ ಮಾಹಿತಿ ಇದೆ. ಶಿವಮೊಗ್ಗ ದಲಿ ಎಟಿಎಂ ಘಟಕದಲ್ಲಿ ದಲ್ಲಿ ಎಟಎಂ ಘಟಕದಲ್ಲಿ ಕಳ್ಳತನ ಮಾಡಲು ಆರೋಪಿಗಳು ಯತ್ನಿಸಿದ್ದರು' ಎಂದರು.

ನೆಲಮಂಗಲ ಯೋಜನಾ ಪ್ರಾಧಿಕಾರ

2ನೇ ಮುಖ್ಯರಸ್ತೆ, ಸದಾಶಿವನಗರ, ನೆಲಮಂಗಲ-562123. ಇ-ದೇಶ್: nel ಸಂಖ್ಯೆ: ನೆಯೋಪ್ರಾ CLU/88/2022-23 Demos: 23-01-2023

ಸಾರ್ವಜನಿಕ ಪ್ರಕಟಣೆ

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 14(ಎ) ರ ಅಡಿಯಲ್ಲಿ ಈ ಕೆಳಕಂಡ ಆರ್ಪದಾರರು "ವ್ಯವಣಯ" ವಲಯದಿಂದ "ವಸತಿ" ಉದ್ಯೇಶಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಕೋಂ ಅರ್ಜಿ ಸಲ್ಲಿಸಿರುತ್ತಾರೆ. ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯ ವಿವರಗಳು ಈ ಕೇಕಂಡಂತೆ ಇರುತ್ತದೆ. ಸದರಿ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯ ಬಗ್ಗೆ ಯಾವುದೇ ಆಕ್ಷೇಷಣೆಗಳಿದ್ದಲ್ಲಿ, ಈ ಪ್ರಕಟಣೆ ಪ್ರಕಟವಾದ ದಿನಾಂಕದಿಂದ 15 ದಿವಸದೊಳಗಾಗಿ ಅಕ್ಷೇಪಣೆಗಳನ್ನು ಲಿಖಿಕವಾಗಿ ಸಮಸ್ಥ ಕಾರ್ಯವರ್ತಿಗಳು, ನೆಲಮಂಗಲ ಯೋಜನಾ ಪ್ರಾಧಿಕಾರ, ನೆಲಮಂಗಲ ರವರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ. ನಿಗದಿಕ ಅವಧಿಯ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ

5 No	ಅರ್ಜಿವಾರರ ಹೆಸರು	merke	Macue	ಗ್ರಾಮ	1.50 .	ವಿಸ್ತೀರ್ಣ (ಎ-ಗುಂ)	etidetsi dendendo ga verdeti	udeubli Barted ga ooddart
01	ತ್ರೀ ಎ. ಕೃಷ್ಣಮೂರ್ತಿ ಏನ್ ಲೇಟ್ ಪಟ್ಟಯಲ್ಲಗೆಯ್ಯ	ಬೆಂಗಳೂರು ಉತ್ತರ	ರಾಸನ ಪುರ	ವೈರೇಗೌಡನ ಹಳ್ಳಿ	41/1	05–13 ರ ಪೈಕಿ 05–00	ಪ್ಪವಸಾಯ	ವಸತಿ
					Lilia	05-00		

ಹಿಚ್ಚು 05-00 | ಸರ್ಜಾ ನರ್ಬ ನಂಟರ್ ಜವೀಣುಗಳಲ್ಲಿ ಸಕ್ಷಮ ಪ್ರಾಧಿಕಾರಿಂದ ಉಮೋದನೆಯನ್ನು ಪಡೆದು, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಸುಸಜ್ಜಿತವಾರ ವಸತಿ ಬಡಾವಣೆಯನ್ನು ನಿರ್ವಹಿ, ವಿನ್ನಾಸ ಅಭಿವೃದ್ಧಿಪಡಿಸುವುದರಿಂದ ಬಡವರು ಮಧ್ಯಮ ವರ್ಗದವರಿಗೆ ಯೋಗ್ಯ ಬೆಲೆಯಲ್ಲಿ ನಿವೇಶನಗಳು ಲಭ್ಯವಾಗುತ್ತದೆ. ವಿನ್ನಾಸ ಅಭವೃದ್ಧಿ ಕಾಮಗಾಂ ನಡೆಯುವಾಗ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕುತ್ತದೆ ಈ ವಿನ್ನಾಸ ಅಭವೃದ್ಧಿಯಾದ ಸುತ್ತಲಿನ ಪ್ರದೇಶ ಅಭವೃದ್ಧಿ ಹೊಂದುತ್ತದೆ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಅಂಶ ಅಡಗಿರುತ್ತದೆ ಎಂದು ತಿಳಿಸುತ್ತಾ ಸದಂ ಪ್ರದೇಶವನ್ನು "ವೃವಕಾಯ" ವಲಯದಿಂದ "ವಸತಿ" ಉದ್ದೇಶಕ್ಕೆ ಭೂಲಪರೋಗ ಬದರಾವಣೆ ಪಡಿಸಲು ಇಚ್ಛಿಸಿರುವುದಾಗಿ ತಿಳಿಸಿರುತ್ತಾರೆ. ಸರ್ಜಿ ನೀರುತ್ತಾರೆ. Mb/- most adersed

ನಗರ ಮತ್ತು ಗ್ರಾಮಾಂತರ ಯೋಜನೆ ಹಾಗೂ ಸದಸ್ಯ-ಕಾಯ ಸೆಲಮಂಗಲ ಯೋಜನಾ ಪ್ರಾಧಿಕಾರ, ಸೆಲಮಂಗಲ.

KIRLOSKAR ELECTRIC COMPANY LIMITED

REGD OFFICE: No.19, 2rd Main Road, Peenya 1st Stage, Phase-1, Peenya, Bengaluru - 560 058.

Phone no: 080-28397256; Fax: 080-28396727; Website: www.kirloskarelectric.com

Email: investors@kirloskarelectric.com; CIN: L31100KA1946PLC000415

Extract of statement of unaudited financial results for the guarter and nine months ended December 31, 2022

Sr.			BTAF	NDALONE			CONSC	OLIDATED	Worths ended Year ended lecember 21, March 21, 2022 2022
45.	Particulars	Quarter ended		Nine Months ended	Year ended	Quarter ended		Mine Worths ended	Year ended
-		December 21, 2622	December 31, 2621	December 31, 2022	March 31, 2022	December 31, 2022	December 31, 2821	December 31, 2022	March 21, 2022
_/		Unaudited	Unaudited	Unautited	Audited	Unaudited	Unaudited	Unaudited	Audited
1	Total income from operations	11,865	8,260	34,342	44,239	11,866	8,260	34,960	45,369
2	Net Profit / (Loss) for the period (before Tax, Exceptional and/or Extraordinary lients)	336	(1,032)	1,473	5,816	338	(1,087)	2,019	6,739
2	Net Profit / (Loss) for the period before tax (after Exceptional and/or Extraordinary Items)	336	(1,032)	1,473	5,816	338	(1,087)	2,019	6,739
4	Net Prufit / (Loss) for the period after tax (after Exceptional ancior Extraordinary Items)	336	(1,032)	1,473	5,816	338	(1,087)	2,019	6,739
5	Total Comprehensive Income for the period [Comprehing Prefit / (Lees) for the period (after tax) and Other Comprehensive Income (after tax))	262	(1,031)	1,405	3,325	264	(1,086)	1,951	4,248
6	Equity Share Capital	6,641	6,641	6,641	6,641	6,641	6,641	6,641	6,641
7	Reserves (excluding revaluation reserves as shown in the Balance Sheet of previous year)		*	**		-		280,000	
8	Earnings Per Share (EPS) (T.)	2007		100			10000		
	(a) Basic EPS before extra ordinary items (not annualised)	0.51	(1.55)	2.22	8.76	0.51	(1.64)	3.04	10.15
- /	(b) Diluted EPS before extra ordinary items (not annualised)	0.51	(1.55)	2.22	6.76	0.51	(1.64)	3.04	10.15
	(c) Basic EPS after extra ontinary items (not annualised)	0.51	(1.55)	2.22	8.76	0.61	(1.64)	3.04	10,15
	(d) Diluted EPS after extra ordinary items (not annualised)	0.51	(1.55)	2.22	8.76	0.51	(1.64)	3.04	10.15

we unansware service are consequence manuscrements have been reviewed by in a Audit Continuous and approved by the Spaid of Directors at its meeting held on January 25, 2023. delations and considered financial smalled of the Company for the quarter and in in remothes need December 31, 2022 have been subject to limited review by 15 statutory auditors to statutory auditors are subject to the detailed format of the unaudited financial results for the quarter and nine months anded December 31, 2022 filed with the Stock Exchanges under Regulation 33 of the SEBI (Listing one and Decideurs Regulation Populations, 2015 as amended as amended from their to time. The full format of the unaudited financial results are available on the stock exchange websites. elimitation, where resentation continuous air one to Company's webuils (high-pix/hitesbarrelectric.com/investor-informationfinancial.html).

Vijay R Kirloskar Executive Chairman

maker timeser stamouth inference that DIN: 01458768

Place : Bengaluru Date : January 25, 2023